

Date: 14th March, 2020

To
The Department of Corporate services
Bombay Stock Exchange Limited
P.J Towers, Dalal Street
Mumbai-400001

Scrip Code: - 540425

To National Stock Exchange of India Limited 5th Floor, Exchange Plaza Bandra (E) Mumbai-400051

Scrip Symbol-SHANKARA

# Sub: - Newspaper cutting- Notice of Record Date for Interim Dividend

Dear Sir/ Madam

We are forwarding herewith copies of newspaper cuttings of Notice of Record Date for Interim Dividend as published in the following newspapers:-

Name	Date of Publishing
The Business Standard	14th March, 2020
Kannada Prabha	14th March, 2020

BANGALORI

This is for your information and record.

Thanking You

Yours faithfully

For Shankara Building Products Limited

Ereena Vikram

Company Secretary & Compliance Officer

Encl: As above

Company at their meeting held on March 13, 2020, has declared an Interim Dividend of Rs. 1.5/- per share (15,00%) onequity hares of face value of Rs. 10/- each, fully paid up for the financial year 2019-20. The Company has further fixed record date as March 21, 2020 to determine eligible shareholders entitled to receive the Interim Dividend declared at the saidmeeting.

for Prestige Estates Projects Limited

Place: Bengaluru Date: 13 03.2020 sd/-

Manoj Krishna JV Company Secretary & Compliance Officer Email: my woman Akanagama Com.

Are Avi Menezas.

Website www varrongroup com

Errail: my varron and com

Errail: my varron and com

Com

(Originally – 8th February 2020)

For and on behalf of Varron Autokas Limited

Avi Memazas.

Resolution Professoral of Varron Autokas Limited

Avi Memazas.

Hestelling Promissione of Varion Associated Crimina
Programmon deliberas conder. Prog. no.
1888/Ph. 001/IP-P00017/2016-2017/10141
416. Crysta Pravdice Co-op Soc. Ltd.
Clathaji Sawi Marg. Abows Pizza Express. Off Veera Tiesal Road,
Andrew West. Mumba — 400533 (Email: w/iii)scawis both



Regd Office G-2, Farah Winsford,133 Infantry Road, Bengaluru - 560001 Tet +91-80-40117777, Fax: +918041119317 CIN: 126922KA1995PLC018990

Website: www.shankarabuildpro.com, Email: compliance@Pshankarabuildpro.com

### NOTICE FOR RECORD DATE FOR INTERIM DIVIDEND

Notice is hereby given that the Board of Directors of the Company at their Meeting held on Friday, 13<sup>th</sup> March, 2020 have declared an Interim Dividend of Rs. 2/- (I. e. 20%) per Equity Share of Rs. 10/- each on the fully paid Equity Share capital of the Company for the financial year 2019-20.

In this regard, the Company has fixed Wechesday, 25th March, 2020 as the Record Date to ascertain the 1st of Shareholders eligible for the Interim Dividend.

This notice is in accordance with the provisions of Section 91 and other applicable provisions, if any, of the Companies Act, 2013 read with Rule 10 of the Companies (Management and Administration) Rules, 2014.

This intimation is also available on the website of the Company at www.shankarabuildpro.com and on the website of the Stock Exchanges where the Equity Shares of the Company are listed be www.bseindia.com and www.nseindia.com

For SHANKARA BUILDING PRODUCTS LIMITED

Sd/-

Place: Bengaluru Date: 13th March, 2020 Ereena Vikram

Company Secretary & Compliance Officer

# OSBI

Corporate Centre, Stressed Assets Resolution Group, 2<sup>nd</sup>floor, Tower "4", The Arcade Building, World Trade Centre, Cuffe Parade, Mumbai - 400 005.

# SALE OF FINANCIAL ASSETS TO BANKS/ ARCs/ NBFCs/ Fis THROUGH e-AUCTION

State Bank of India Invites bids from the Banks/ARCs/NBFCs/Fis through e-Auction for sale of financial assets. Banks/ARCs/NBFCs/Fis interested in bidding for buying such financial assets, to be showcased by the Bank from time to time, can participate in the bidding process after executing a nori-disclosure agreement with the Bank, if not already executed, For execution of non-disclosure agreement with the Bank & other queries, if any, such interested Banks/ARCs/NBFCs/Fis can contact on e-mail id-dgm.sr@sbi.co.jn

State Bank of India Invites Expression of Interest from Banks/
ARCS/NBFCs/Fis for the proposed sale of its Non Performing
Assets (NPAs) comprising (07) financial assets with Total
outstanding of ₹69.85 Crore. Interested prospective bidders are
requested to intimate their willingness to participate in the
e-Auction by way of an "Expression of Interest". Kindly visit
Bank sill ebsite at https://bank.sbi Cick on ink SBI in the news
> Action Notice > ARC AND DRT for further details.

Place: Mumbei Dete: 1/4-65-2020 Deputy General Manager (ARC)

Place Murriba

# GOVER NME NT OF TAIMIL N ADU

Re issue of 1i.97% Ta mil Na duState Development Loan 2039 and 6.94% Tamil Nadu State Development Loan 2050 sell by auction

- 1. Government of Tamil Nadu has offered to sell by auction the Re-issue of 6.97% Tamil Nadu State Development Loan 2039 for Rs.700.00 crore and 6.94% Tamil Nadu State Development Loan 2050 for Rs.700.00 crore in the form of Stock to the Public by auction for an aggregate amount of Rs.1400.00 crore. Securities will be issued for a minimum nominal amount of Rs.10,000/- and multiples of Rs.10,000/- thereafter. Auction which will be price-based under multiple price format will be conducted by Reserve Bank of India at Mumbai Office (Fort) on March 17, 2020.
- 2. The Government Stock upto 10% of the notified amount of the sale will be allotted to eligible individuals and institutions subject to a maximum limit of 1% of its notified amount for a single bid as per the Revised Scheme for Non-competitive Bidding facility in the Auctions of State Government Securities of the General Notification (Annexure II). Under the scheme, an investor can submit a single bid only through a Bank or a Primary Dealer.
- Interested persons may submit bids in electronic format on the Reserve Bank of India Core Banking Solution (E-Kuber) System as stated below on March 17, 2020.
- a) The competitive bids shall be submitted electronically on the Reserve Bank of India Core Banking Solution (E-Kuber) System between 10.30 A.M. and 12.00 P.M.
- b) The non-competitive bids shall be submitted electronically on the Reserve Bank of India Core Banking Solution (E-Kuber) System between 10.30 A.M. and 11.30 A.M.
- 4. The price expected by the bidder should be expressed upto two decimal points. An investor can submit more than one competitive bid at different rates in electronic format on the Reserve Bank of India Core Banking Solution (£-Kuber) System. However, the aggregate amount of bids submitted by a person should not exceed the notified amount.
- 5. The result of auction will be displayed by Reserve Bank of India on its website on March 17, 2020. Successful bidders should deposit the price amount of Stock covered by their bids by means of a Bankers' Cheque or Demand Draft payable at Reserve Bank of India, Mumbai (Fort) or Chennai on March 18, 2020 before the close of banking hours.
- 6. The Government Stock will bear interest at the rate of 6.97% per annum paid half yearly on January 17 and July 17 and 6.94% per annum paid half yearly on September 11 and March 11. The Stock will be governed by the provisions of the Government Securities Act, 2006 and Government Securities Regulations, 2007.
- 7. The stocks will qualify for ready forward facility.
- For other details please see the Notifications of Government of Tamil Nadu Specific Notification No.466(L)/W&M-il/2020 and 467(L)/W&M-il/2020 dated March 13, 2020.

S. KRISHNAN,

Additional Chief Secretary to Government, Finance Department, Chennai-9

unbiased picture of developments in the milest, the corporate world and the government actual developments can turn out to be different owing to circumstances beyond Busine Standard's control and knowledge. Busine Standard does not take any responsibility investment or business decisions taken readers on the basis of reports and article published in the newspaper. Readers expected to form their own judgement. Business Standard does not associate with or stand by the contents of any of advertisements accepted in good latth a published by it. Any claim related to advertisements should be directed to advertisersconcerned.

Unless explicitly stated otherwise, all right reserved by Mis Business Standard Pvt. L. Any printing publication, reproduction, trainission or redissemination of the contents any form or by any means, is prohibited whout the prior written consent of Mis Busines Standard Pvt. Ltd. Any such prohibited as unauthorised act by any person/legal entitled in the civil and criminal liabilities.

No Air Surcharge

Indiabi

Addendum to the S

Change in Official Point The following branch offi shifted to new premises:

> Name of the Branch Berhampur (Odisha)

Kottayam (Kerala)

The above Collection Co Templeton Mutual Fund

This addendum forms a Key Information Memor

This addendum is dated

For Franklin Templeton (Investment Manager of

Sd/-Sanjay Sapre President

**Mutual Fund** 

ಶನಿವಾರ 14.3.2020 ಬೆಂಗಳೂರು

# Shan kara Building Products Ltd.

Regd. Office: G-2, Farah Winsford, 133 Infantry Road, Bengaluru - 560001 Tel: +91-80-40117777, Fanc: +918041119317 CIN: L26922KA1995PLC018990

Website: www.shankarabuildpro.com, Email: compliance@shankarabuildpro.com

## NOTICE FOR RECORD DATE FOR INTERIM DIVIDEND

Notice is hereby given that the Board of Directors of the Company at their Meeting held on Friday, 13th March, 2020 have declared an Interim Dividend of Rs. 2/- (i.e. 20%) per Equity Share of Rs.10/- each on the fully paid Equity Share capital of the Company for the financial year 2019-20.

in this regard, the Company has fixed Wednesday, 25th March, 2020 as the Record Date to ascertain the list of Shareholders elgible for the Interim Dividend.

This notice is in accordance with the provisions of Section 91 and other applicable provisions, if any, of the Companies Act, 2013 read with Rule 10 of the Companies (Management and Administration) Rules, 2014

This intimation is also available on the website of the Company at www.shankarabuildpro.com and on the website of the Stock Exchanges where the Equity Shares of the Company are listed i.e. www.bseindla.com

FOR SHANKARA BUILDING PRODUCTS LIMITED

Place : Bengaluru Date: 13th March, 2020 Ereena Vikram

Company Secretary & Compliance Officer

## PUBLIC NOTICE

to whomsoever it may concern that my client Sri. K. GANESH BABU 8/o. Late Kristmamerthy Setty resident of, Malleshwaram, Bangalo 560003, has entered into a registered Agreement of Sale Date .: 29 96.2018, intending purchase the immovable property describe in the schedule hereunder from Sri. Patalance \$/e. Late Ramaiah & Others, who claim to be the Owners of the Schedule Property hereunder.

Any person's having any claim over the schedule property or any objection/s regarding he transaction may contact the undersigned within 7 days of publication of this notice with supporting documents in writing failing which my client being a bonafide purchaser will complete the sale transacture

#### SCHEDULE PROPERTY

Agricultural Land bearing Sy No. 20. New No 6 of Rejentunie Village , Hessarghatta - II Hobit, Bangalore Worth (ADDL.) Taluk, Bangalore District, measuring 1 Acre 5 Guntas (including 5 Guntas Kharab) and Bounded On The East by: Sy No 22. West by: Pathway (Kaludari) and Sy No 26 & 29 North by: Land m y No. 20 (New No. 20/5), South by: Sy No.23.

## NAGARAJ DAMODAR, Advocate, RAO & RAO ASSOCIATES.

No.554 Near Sai Baba Temple, 13° Cross Sampige Road , Malleswaram , Bangalore - 03 Aob:9448278827 / 9141678867

## PUBLIC NOTICE

My Client Mr. P. GOPALAKRISHNA 8/e Mr. P. NARAYANA BHAT, is the sole and absolute owner of all that piece and parcel of the immovable Residential Property bearing Site No.378, Presently BBMP Katha Mo.872/872/378, Tormed by the BANGALORE DEVELOPMENT AUTHORITY, Situated at HENNUR BELLARY ROAD, 1" Stage, 3" Block Extension, Bangalore.

The Property was originally allotted to Mr. SBEENBVASAPPA S/e Mr. D. MIUMSWAMAPPA ("PA 5/0 MT. D., MIUMSWAMAPPA (erstwhile vendor) by the Bangalore Development Authority under an Allotment Letter dated: 04.11.1967, bearing reference. No.BDA/ADM/8M/378/HRBR 1" INSK/1987-88

Our Client has informed us that the original of the Allotment Letter has been lost Accordingly, otice is hereby given to the general public th in the event any person has found the original of the Allotment Letter or if any person has custody of the original Allotment Letter, such person is hereby called upon to submit the original of the Allotment Letter to the under signed within 7 (Seven) days from the date of publication of this Notice

#### S. R. NANJUNDA SWAMY, BSc. LLB. ADVOCATE & NOTARY.

No. 211 4<sup>et</sup> 'C' Cross, HRBR 3<sup>et</sup> Block, KalyanaNagar,Bangaiore - 560043 Mobile:9845(97419, 9060585(KH) Email:seswan yadv9@g mail.com

Tate: 10-13-2020, Prace But

होंसे स्वाना टाका Ind ian Bank

ಯಿಂದ ಚಕ್ಷ ಚಿಕ್ಕಾರಿ ಕೂಟಿಗೆ ⊞ಶಪ್ ಮಕರ್ಷಾಸಣ

# ಅಪೆಂಡಿಕ್ -IV [ನಿಯಮ-8(1)] ಸ್ವಾಧೀನಸೂಚನೆ (ಬ್ರರ ಆಸಿಗಾಗಿ)

ಆದಾಗ್ಗೂ ಕೆಳಸುದಾರರು ಇಂಡಿಯನ್ ಬ್ಯಾಂಕ್, ಅಧಿಕೃತ ಆಧಿಕಾರಿಯಾಗಿ ಹಣಕಾಸು ಆಸ್ತಿಗಳ ಪ್ರಭೂತಿಕರಣ ಮತ್ತು ಭನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಜನರಿ ಕಾಯದ 2007 ರಡಿ ಹಾಗೂ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ಯಮ ಕಮತ್ತು ಇನೂತೆ ಗೆ ಓಂಕೊಳ್ಳ ಬೇಕಾದ ಸದರ ಕಾಯದೆಯ ಪರಚ್ಯ ಸ್ಥರ್ 13 12)ರೆ ಅನ್ನ ಯಪ್ರದತ್ತ ಪಾದ ಅಧಿಕಾರಗಳಂತೆ ಸನಾಂಕ 26.11, 2019ರ ಡಿಮಾಂಡ್ ನೋಟೀಸ್ ಜಾರಿ ಮಡಿ ಸಾಲಗಾರರಾದ ಶ್ರೀ ವಿಜಿ ಗಿರೀಕ್ ರಾಡ್ , ರೇಟ್ ಬಸವರಾಜ ರವರ ಮಗ ಮತ್ತು ಸಹ-ಸಾಲಗಾರರು ಕ್ರೀಮತಿ ಹೇಮೂರ್ಗಿಕ್, ನಿರಿ ಗಿರೀಕ್ ರಾಜ್ ರವರ ವೆಕ್ಕಿ ಯಲಹರಿಕ ನ್ಯೂ ಚೌನ್ ಶಾಪೆಯೊಂದಿಗೆ, ವಿಶಾಸ 30/1, 23ನೇಕ್ಕಾಸ್, 1ನೇಮೈನ್, ಮಾರುತಿನಗರ ಯಲಹುಕ ಓಲ್ಮ್ ಟೌನ್, ಬೆಂಗಳೂರು-560054 ಇಪರುಗಳಿಗೆ ನೋರ್ಟಿಸ್ನಲ್ಲಿ ತಿಳಿಸಿರುವಂತೆ ಬಾಕ ಸಾಲದ ಮೊತ್ತ ರೂ. 4,84,133/55 ನಾಲ್ಕು ಲಕ್ಷದ ಕೊಂಡುತ್ತನಾಲ್ಕು ಸಾವಿರದ ಒಂದುನೂರ ಮೂವತ್ತ ಮೂರು ರೂ. ಸೃಸಿಜವತ್ತ ದುಮಾತ )ಗಳನ್ನು ಸದರಿ ನೋಟೀಸ್ ಸ್ವೀಕೆ ರಿಸಿದರಿನಾ ೧೮ದಿಂದ 48

ದಿನಗಳೊಳಗಾಗಿ ಮರುಪಾವತಿ ಮಾಡಲು ಸೂಚಿಸಿದ್ದರು ಸಾಲಗಾಗಿ ಮತ್ತು ಸಾಟ್ಟ್ರಾ ಪ್ರತಿ ಪ್ರಕ್ಷಿಸಿದ್ದ ಪ್ರತಿ ಪ್ರಕ್ಷ ಪ್ರತಿ ಪ್ರತಿ ಪ್ರತಿ ಪ್ರಕ್ಷ ಪ್ರತಿ ಪ್ರವಿ ಪ್ರತಿ ಪ್ರವಿ ಪ್ರಕ್ತ ಪ್ರವಿ ಪ್ರವಿ

ಹಿಳಿಯಪಡಿಸುತ್ತಾರೆ. ಸಾಲಗಾರಂಗ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ನಿಹುವ ಎಚ್ಚರಿಗೆಯೇನೆಂದರೇ ಸದರಿ ಆಸ್ತಿಗಳ ಬ ಯಾರೂ ಯಾವುದೇ ರೀತಿಯಲ್ಲಿ ವೃವಹರಿಸಬಾರದು ಹಾಗೂ ವೃವಹರಿಸಿದ್ದೇ ಆದಲ್ಲಿ ಇಂಡಿಯನ್ ಬ್ಯಾಂಕ್ ಬಾಹಿಯಾಗಿರುವ ಮನೂರಾಗಬೇಕಾದ ಸಾಲದ ಬಾಬ್ಬು ರೂ. 5.08 660/ ಮತ್ತು 11 01 2020 ರಿಂದ ತದನಂತರದ ಬಡ್ಡಿ ಸೇರಿದ ಮೊತ್ತ ಭಾರೃರಾಗಬೇಕಾಗುತ್ತದೆ. ಸರ್ಕೇಸಿ ಕಾಯಿದೆ ಮತ್ತು ನಿಯಮಗಳ ಕಲಿರ 13(8) ರ ಕಟ್ಟಳೆಗಳ ಬಗ್ಗೆ ನಿಮ್ಮ ಗಮನವನ್ನು ಸಕೆಯಲಾಗಿದೆ ಇದರಲ್ಲಿ ಫದ್ರತಗಳನ್ನು ಬಿಡಿಸೋಳ್ಳಲು ಲಭ್ಯವಿರುವ ನಿಮ್ಮ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ.

## ಸ್ಥಿ ರಾಸ್ತಿಯ ವಿವರಣೆ

ಶೆಡೂಲ್−1; ಕರ್ನಾಟಕ ಹೌಸಿಂಗ್ ಬೋರ್ಡ್ಸ್ ಯಲಹಂಕ ನ್ಯೂ ಟೌನ್, ಇವರಿಂದ ನಿರ್ಮಿತವಾದ ಪಡಡೂರ್-1: ಕರ್ನಾಟಕ ಹಾಸಿಂಗ್ ಬೋರ್ಡ್, ಯಾಲಹರಿಕ ನ್ಯೂ ಟ್ರೌನ್, ಇವರಿಂದ ನಿರ್ಮಾತವಾದ ಬಡಾವೆಗೆಯ ಸ್ಥಿರ ಆಸ್ತಿಯಲ್ಲಿ <sup>1</sup>/2 ಅವಭಜಿತ ಪಾಲು. ಆಳಕೆ ಪೂರ್ವದಿಂದ ಪಕ್ಷಮಕ್ಕೆ 10 25 ಮೀಟರುಗಳು. ಮತ್ತು ಉತ್ತರರಿಂದ ದಕ್ಷಣಕ್ಕೆ 11 00 ಮೀಟರುಗಳು ಒಟ್ಟು 112 75 ಚದರ ಮೀಟರುಗಳು ಮತ್ತು ಚಕ್ಕುಬುದಿ ಫಾರ್ಮಕ್ಕೆ ರಸ್ತೆ, ಪಕ್ಷಮಕ್ಕೆ ಕಡೆಬ್ಬ ಭೂಮಿ, ಉತ್ತರಕ್ಕೆ ಬ್ಯಾಕ್ ಸು 20, ದಕ್ಷಣಕ್ಕೆ ರಸ್ತೆ. ಪ್ರಾಟ್ ಸಂ. 246ಎಸ್ ಎಲ್ಐಜಿ 1ನೇ ಮಹಡಿ, 21ನೇ ಬ್ಲಾಕ್, 5ನೇ ಫೇಸ್, ಮುನಿಸಿಪಲ್ ಖಾತಾ ಸಂ. 1754, ಯಲಹರಣ ನ್ಯೂಟೌನ್ ಹತ್ತಿರ, ಬೆಂಗಳೂರು- 560 064

ಪತ್ನಿ/- ಅಧಿಕೃತ ಅಧಿಕಾರಿ, ಇಂಡಿಯನ್ ಬ್ಯಾಂಕ್.

ಆಸ್ಪರ್ಕಾಕನ ಒ ಕನ್ ಕಂಪ್ಟ್(೪೨೦೨ಯ ಸಾ) - ಯಮಿತ (ಆರ್.೮೯)

# ಮಾರಾಟಕ್ಕಾಗಿ ಸಾರ್ವಜನಿಕ ಸೂಚನೆ

2 68 2 ರಹಣಕಾಸುಹಿತಾಸಕ್ತಿ(ಜಾರಿ ) ನಿಯಮ ಗಳನಿಯಮ 8(6) ಮತ್ತು ನಿಯಮ 9(1) ಗಳ ತ್ರಾವಿಸೋದೊಂದಿಗೆ ಓದಿಕೊಳ್ಳಬೇಕುದ 2002 ರ ಹರ್ನಾಸು ಆಸ್ತಿಗಳ ಭದ್ರತೆ ಹಾಗೂ ಪುನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆಯಡಿ ಸ್ಥಿ ರಾಸ್ತಿಗಳ ಇ-ಹರಾಜು ಮಾರಾಟ ಸೂಚನೆ ಸಾರ್ವಜನಿಕರಿಗೆ ವಿಸ್ತಾರವಾಗಿ ಮತ್ತು ಸಾಲಗಾರನಿ(ರಿ)ಗೆ ಮತ್ತು ಜಾಮೀನುದಾರನಿ(ರಿ)ಗೆ ಸೂಚನೆ ನೀಡುವುದೇನೆಂದರ ಕೆಳಕುಡಂತೆ ವಿವರಿಸಲಾದ ಆ್ಯಗಳನ್ನು ಭದ್ಯತಾ ಸಾಲಿಗರಿಗೆ ಅಡಮಾನವಾಗಿ/ ಒತ್ತೆ ಇಡಲಾಗಿದ್ದು/ ಅಡವಿಟ್ಟಿರುವ ಸಾಲಗಾರರಾದ ಶ್ರೀದೇವಿ ಹಾಸ್ಟಿಟಲ್, ಮಾಲೀಕರು, ಡಾ. ಕೆ. ಸೆಯರ್-ನಾಥನ್ ಮತ್ತು ಶ್ರೀಮತಿ ಮೀಡಾ ಮತ್ತು ಶ್ರೀ ಪಾಂಡುರಂಗ ರೆಡ್ಡಿಯಾರ್ ಜಾಮೀನುದಾರರು ಇವರುಗಳಿಂದ ಫೆಬ್ರವರಿ 29, 2020 ರಂದು ಇದ್ದಂತೆ ಬಾಕಿಯಾರುವ ರೂ. 132,88,68,335/-ದ್ದಿಗಳಲ್ಲಿ ಕಟ್ಟವರ 27, 1418 ರಂದು ಇದ್ದಿಗಳ ಮಾಯಾರುವ ರೂ. 131,88,88,335/(ನೂರಮೂಪತ್ತೆ ರಡುಕೋಟಿಎಂಭತ್ತೆಂಟುಲಕ್ಕ ದಅರಪತ್ತೆಂಟುಸಾವಿರದಮೂನ್ನೂ ರಮಾನತ್ನೆ ದುರೂ.
ಗಳುಮೂತ್ರ)ಜೊತೆಗೆ ಮಾರ್ಚ್(01. 2020 ರಂದುಲಡ್ಡಿ ಮತ್ತು ವೆಚ್ಚಗಳುಸೇರಿದವೊತ್ತವನ್ನು ಆರ್ಜಿಲ್
ಗೆ ಚಾಕಿಯಾಗಿದ್ದು ಇದರ ವಸೂಲಾತಿ ಕ್ರಮವಾಗಿ ಆರ್ಸಿಲ್-ಸೆಕ್ಕ್ಯೂರ್ಡ್ ಕೈಡಿಟರ್ರವರ ಅಧಿಕೃತ ಅಧಿಕಾರಿಗಳು ಭೌತಿಕ ಸ್ವಾಧೀನತೆಗೆ ಪಡೆದುಕೊಂಡಿದ್ದು, ಆಸ್ತಿಗಳನ್ನು ಮಾರ್ಚ್ 30, 2020ರಂದು 'ಎಲ್ಲಿ ಏನಿದಯೋ ಹಾಗೆಯೇ' 'ಎಲ್ಲಿ ಏನಿದೆಯೋ ಹಾಗೆಯೇ' ಮತ್ತು 'ಎಲ್ಲಿ ಏನು ಉಳಿದಿದೆಯೋ ಹಾಗಯೇ" ಆಧಾರದಲ್ಲಿ ಮಾರಾಟ ಮಾಡಲಿದ್ದಾರೆ. ಮೀಸಲುಚೆಲೆರೂ.17.5 0ಕೋಟೆ (ಹದಿನೇಳು ಕೋಟೆ ಐವತ್ತು ಲಕ್ತ ರೂ.ಗಳು ಮಾತ್ರ), ಆರ್ನೆಸ್ಟ್ ಹಾ ಶೇವಣಿ ರೂ. 1,75,00,000/– (ಒಂದು ಕೋಟಿ ಎಪ್ಪತ್ಷಮ ಲಕ್ಷ ರೂ.ಗಳು ಮಾತ್ರ).

## ಆಭಿಯ ವಿವರಗಳು

ಆಸ್ತ್ರಿಯ ವಿವರಗಳು ಪ್ರಾಟ್ ಸಂ. ಎಂಎಲ್-ಕೆಡ್ಸಿ ಭೂಮಿಯ ಒಟ್ಟಾರೆ ಆಳತೆ 1 ಕಿ ಎಕರೆ (63,597.6 ಚದರಡಿ). ಪ್ರಾಟ್ ಸಂ. ಎಂಎಲ್-ಕೆಡ್ಸಿ ಭೂಮಿಯ ಒಟ್ಟಾರೆ ಆಳತೆ 1 ಕಿ ಎಕರೆ (63,597.6 ಚದರ ಅಡಿ). ಎಂಪ್ಟೆಎಸ್357 ರಲ್ಲಿರುವ ಸ್ಪ್ ಎಕರೆ 20 ಗುಂಟೆಗಳ ಭೂಮಿ, ಸರ್ವಸಂ 2, ಪೀಣ್ಯ ಪ್ರ್ಯಾಂಟೇಹನ್, ಯತವಂತಪುರಹೋಬಳಿ, ಬೆಂಗಳೂರು ಪತ್ತು ಹಾಲಿ ಮುನಿಸಿಪರ್ ಸಂ 3 ರಲ್ಲಿರುವ, ಹೆಚ್ಎಂಟಿ ಮುಖ್ಯ ರಸ್ತೆ, ಎಂಪರ್ವ್ ಸಂ 1, ಬೆಂಗಳೂರು ಮತ್ತು ತಾಲಿ ಮುನಿಸಿಪರ್ ಸಂ 3 ರಲ್ಲಿರುವ, ಹೆಚ್ಎಂಟಿ ಮುಖ್ಯ ರಸ್ತೆ, ಎಲ್ಲಾ ನಿರ್ಮಾಣ ಸ್ವರೂಪಗಳು ಒಳಗೊಂಡಿರುವ ಸಕಲ ಸಮಸ್ವವು ಸೀರಿದ ಆಸ್ತಿ ಮರ್ಗಾಣ ಸ್ವರೂಪಗಳು ಒಳಗೊಂಡಿರುವಂತೆ: ಬಾಕಿರುತಿ, 5.67 ಕೋಟೆಗಳಿಗೆ ಮತ್ತುತ್ತಾಟ್ ಮಾಲಕರದಂತೆ ಬೆಂದ ಸರ್ವಿಟಿಯಾಗಿದೆ. ಬೈಹಕ್ ಬೆಂಡ ಸರ್ವಿಟಿಯಾಗಿದೆ ಬೈಹಕ್ ಬೆಂಡ ಸರ್ವಿಟಿಯಾಗಿದೆ. ಬೈಹಕ್ ಬೆಂಡ ಸರ್ವಿಟಿಯಾಗಿದೆ ಬೈಹಕ್ ಬೆಂಡ ಸರ್ವಿಟಿಯಾಗಿದೆ. ಬೈಹಕ್ ಬೆಂಡ ಸರ್ವಿಟಿಯಾಗಿದೆ ಬೈಹಕ್ ಸರ್ವಿಟಿಯಾಗಿದೆ. ಬೈಹಕ್ ಬೆಂಡ ಸರ್ವಿಟಿಯಾಗಿದೆ ಬೈಹಕ್ ಇಲ್ಲಿಯಾಗಿದೆ ಬೈಹಕ್ ಸರ್ವಿಟಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರ್ವಿಟಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್ಕ ಸರಿಯಾಗಿದೆ ಬೈಹಕ್

ಮಾರಾಟದ ವಿವರವಾದ ಪರಪ್ರಗಳು ಮತ್ತು ನಿಬಂಧನಗಳಿಗೆ ಅರ್ಗಿಟ್ ನೀಕ್ರ ಟ್ರಿಕೆಕ್ ಕಂಪನಿ (ಇಂಡಿಯಾ) ಲಿಮಿಟೆಡ್ -ಜೆರ್ಟ್ಕರ್ ಕ್ರೆಡಿಟರ್ಸ್ ಒದಗಿಸಿರುವ ವೆಚ್ ಸೈಟ್ ಅಂದರೆ http://www.arcil.co.in ಅನ್ನು ನೋಡಿಂ ಮತ್ತು ಆರ್ಟಿಲ್ಸ್ ಆಧಿಕಾರಿ ಶ್ರೀ ಮಿರಾಜ್ ಸೈಯರ್ (೫೭೨-6೯೭48655) 98೭8485425)/ ಶ್ರೀ ಅಮರೇಂದ್ರ ಮುಲೈ (9821152080).

ಸ್ಥಳ:ಮುಂಬಯಿ ದಿನಾಂಕ: ಮಾರ್ಚ್ 14, 2020

ಸಹಿ/-ಅಧಿಕೃ ತಅಧಿಕಾರಿ ಅಸೆಟ್ ರೀಕನಟ್ಟಕ್ಷನ್ ಕಂಪನಿ (ಇಂಡಿಯಾ) *ಲಿಮಿಟೆಡ* 

PUBLI

This is to inform to Karnem and Sm Chorner, reside Vidvaranyapura, B intending to purch property comprising bearing Site No. 43, measuring East to V to South 80 Feet square feet, situated NTI Employees He Society Limited, Yelahanka Hobli, Ban East by Road, West b Road; South by Sit referred to 88 Sched owner Sri Shivaput Linge Gowda, aged at at 1682/33, 5th Ma

Nagara, Bangalore. We hereby call upon any right, title, in ter whatsoever nature in: or having any objection transaction, to send stand writing along with a evidence to the address within 30 days from t my client will presun claims or objections Schedule Property proceed with the propo Contact Address: N K Old No. 03 New No 06 D N Ramaiah Layout, 1 Seshadripuram, Palace Bangalore-560 II 20. E-mail: nikhilkurgod@r

ಸಾರ್ವಜನೀ

ವುದೇವೆಂದರೆ, ನನ್ನ ಕಕ್ಷ ಸಾರಾಯಣಪ್ಪ ಏನ್ ಲೇ ಪೆಂಗಳೂರು ಅಭಿವೃದ್ಧಿ ಜಿನ್ನಮಂಗಲ !ನೇ ಹಂತ 12,19 x 13,72 ವಿಗಟರ್ ಸಂಖ್ಯೆ 836ಕ್ಕೆ ಹೆಂಚಿಕೆಯಾಗಿ ಸಂಬಂಧಪಟ್ಟಂತೆ ಮೂಲ ಕ ಸ್ವಾಧೀನ ಪತ್ರ ವಿರ್ಥಂಧನ ತಿದ್ದವರಿ ಪತ್ರಗಳು ಕಳೆದುವೆ. ಪೊಲೀಸ್ ಪಾಣಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಲಾಗಿರುತ್ತದೆ.

ಬೆಂಗಳೂರು ಅಭಿವೃದ್ಧಿ ಪಕ್ಷ ನಾರಾಯಣಪ್ಪ ಎಂಬುವವ ಭಿನ್ನಮಂಗಲ Iನೇ ಹಂತ 12.19 × 13.72 ±10610 1219 ಕೆ (5.72 ಮಾಡುರ್ ಸಂಖೆ 836ರ ಸತ್ತಿನ ಚಿಕ್ಕಾಬಂ ನಂ. 636/ಎ. ಸೆಕ್ಕಿಮಕ್ಕೆ : ಸೈಟ್ - ಸೈಟ್ ನಂ. 775 ಮಕ್ಕು ಬೆಟ್ಟ ಆಳಿಕೆಯ ನಿವೇಶಸಕ್ಕೆ ವಿತರಿಸಲಾಗಿರುವ ಹಂಚಿಕೆ ಪ ನಿರ್ಭಂಧನ ಕ್ರಯಪತ್ರಗಳು, ಯಾರಿಗಾದರೂ ಸಿಕ್ಕಿದ್ದಲ್ಲಿ ನಿವೇಶ'ನಗಳ ದಾಮಿಕ ಯಾರಿಂದಲಾದರೂ ಟಾ ಪಡೆದಿರುವ ಬಗ್ಗೆ ಅಥವಾ ಯಾರಿಗಾದರೂ ಸಿಕ್ಕಿರುವ ಬ ಕೆಳಕಂಡ ತನ್ನ ವಿಕಾಸಕ್ಕೆ ಸಾ ಒಳಗಾಗಿ ಸಂಪರ್ಕಿಸಬೇಕು? ವಿನಂತಿಸಿಕೊಳ್ಳುತ್ತೇನೆ.

by a moreowney, derect do 002. Nath-dise, year semi-rator, sa discount, M.A. sad, threeter, School ಮೊದ್ದೆಲ್ <u>ಸಂ. 9448001925</u>



ವಿಷನ್ ರಸ್ತೆ ತಾಖೆ ರಟ್ಟಿಲ್ ರಿಕವರಿ, ತಿನೇ ಮಹಡಿ, ನಂ 58, ಐಡಿಬಿಐ ಪೌಸ್, ಮಿಷನ್ ದಕ್ಷಿ ಚಂಗಳೂರು - 560027 CLAR 080-61451322/24/25/26

व्यक्षरण :1800 to jangaloro@idbi co . h

7), ಸಾಲಗಾರರ ಹೆಸರು ಮತ್ತು ವಿರಾಸ: 1) ಶ್ರೀ ಬಆರ್ಎಂ ಹೇಮಾ ಮಹೇತ್ವರ 2) ಶ್ರೀಮತಿ. ಕ ವಾರ್ಕ್.ವಿಸ್ಡಮ್ ವರ್ಲ್ಡ್ ಸ್ಟೂಲ್ ಹತ್ತಿರ. ವಕಾಡ್, ಪುಣೆ-41057. ತಗಾದ ಸೂಚನ: 18.12.2018

ರ್ಕಿ ಮೊತ್ತ: ದಿನಾರಕ N 92.2920 ರಂತೆ ರೂ.60,69,200/-(ಅರವತು ಲಕದ ಅರವತ್ತೊ